



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಗವಿಮುರಂ ಗುಟ್ಟಹಳ್ಳಿ ಹೆರಿಗೆ ಅಸ್ಪತ್ತೆ


ಮಾಹಿತಿ ಹಕ್ಕು ಕಾಯ್ದೆ – 2005 ಸಿಕ್ಕನ್ ನಂ 4(1) (ಬಿ)ರ ಅನ್ವಯ ಪ್ರಕಟಿಸಿದ್ದು

1. ಕಾರ್ಯಗಳು ಮತ್ತು ಕರ್ತವ್ಯಗಳು:

ಅ. ✓ ಕಬ್ಬೇರಿಯ ಹೆಸರು :

ಗವಿಮುರಂ ಗುಟ್ಟಹಳ್ಳಿ ಹೆರಿಗೆ ಅಸ್ಪತ್ತೆ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಬೆಂಗಳೂರು

ಆ. ✓ ರಚನೆ :



**2. ಅಧಿಕಾರಿ ಮತ್ತು ಸಿಟಿಂದಿಗಳ ಅಧಿಕಾರಿಗಳು ಮತ್ತು ಕರ್ತವ್ಯಗಳು:-**

| ಕ್ರ. ಸಂ. | ಹುದ್ದೆ ಮತ್ತು ಹೆಸರು                                     | ಕರ್ತವ್ಯಗಳು   |
|----------|--|--|
| 1.       | <u>ಸಹಾಯಕ ಶಸ್ತೀ ಚಿಕಿತ್ಸಕರು</u><br>ಡಾ// ಗಿರಿಜಾ           | ಹೆರಿಗೆ ಆಸ್ಪತ್ರೆ ಮುಖ್ಯಸ್ಥರಾಗಿದ್ದು ಆಡಳಿತಾಲ್ಕೆ ವಿಷಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು. ಹೊರರೋಗಿಗಳ ತಪಾಸಣೆ, ಲಸಿಕಾ ಕಾರ್ಯಕ್ರಮ, ಗಭಿಣೆ ಸ್ತೀಯರನ್ನು ಪರೀಕ್ಷೆ ಮಾಡುವುದು, ವೈದ್ಯಕೀಯ ಗಭರ್ಪಾತ, ಕಾಪರ್-ಟಿ ಅಳವಡಿಸುವುದು, ಜೆಷಧಿ ಉಗ್ರಾಣ, ಪ್ರಯೋಗಾಲಯದ ಮೇಲ್ವಿಚಾರಣೆ, ಸೇವಾಶುಲ್ಕದ ನಿರ್ವಹಣೆ, ಹಾಗೂ ವಿಜಾನೆಗೆ ಜಮಾ ಮಾಡುವುದರ ನಿರ್ವಹಣೆ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಮಾರ್ಗದರ್ಶನ, ಹೆರಿಗೆಗೆ ಹಾಜರಾಗುವ ಒಳ ರೋಗಿಗಳ ಚಿಕಿತ್ಸೆ, ಪ್ರಸೂತಿ ಗಭಿಣೆಯ ಹಾಗೂ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ, ನಾಯಿ ಕಡಿತಕ್ಕ ಚುಚ್ಚು ಮದ್ದ ಮಾಡುವ ಕಾರ್ಯ ಹಾಗೂ ಮೇಲಧಿಕಾರಿಗಳು ಸೂಚಿಸುವಂತೆ ಕಾರ್ಯ ನಿರ್ವಹಿಸುವುದು, ಕಾಲಕಾಲಕ್ಕೆ ಮೇಲಾಧಿಕಾರಿಗಳು ನಿಗದಿ ಪಡಿಸಿದ ನಮೂನೆಗಳಲ್ಲಿ ವರದಿ ಸಲ್ಲಿಸುವುದು. ಆಸ್ಪತ್ರೆಯ ತ್ಯಾಜ್ಯ ವಸ್ತುಗಳ ವಿಂಗಡನೆ ಹಾಗೂ ವಿಲೇವಾರಿ. ಜನನಿ ಸುರಕ್ಷೆ ಯೋಜನೆ, ಮಡಿಲು ಕಿಟ್ಟಾಗಳ ವಿಶರಣೆ, ಯೋಜನೆಗಳನ್ನು ಅನುಷ್ಠಾನಗೊಳಿಸುವುದು. ಹೊರ ಮತ್ತು ಒಳ ಮಕ್ಕಳ ತಪಾಸಣೆ, ಲಸಿಕಾ ಕಾರ್ಯಕ್ರಮ ಮೇಲ್ವಿಚಾರಣೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಬಾಗವಹಿಸುವುದು. ನಾಯಿ ಕಡಿತಕ್ಕ ಚುಚ್ಚು ಮದ್ದ ಮಾಡುವ ಕಾರ್ಯ ಹಾಗೂ ಮೇಲಧಿಕಾರಿಗಳು ಸೂಚಿಸುವಂತೆ ಕಾರ್ಯ ನಿರ್ವಹಿಸುವುದು. ಆರ್.ಎನ್.ಟಿ.ಸಿ.ಪಿ. ಹಾಗೂ ಮಲೇರಿಯಾ ಕಾರ್ಯಕ್ರಮದ ಮೇಲ್ವಿಚಾರಣೆ. |
| 2        | <u>ಶುಶ್ರಾವಃಕಿಯರು</u><br>ಪ್ರೇಮಲತ                        | ವೈದ್ಯರೊಂದಿಗೆ ಹೊರರೋಗಿಗಳ ತಪಾಸಣೆಯಲ್ಲಿ, ಗಭಿಣೆ ಸ್ತೀಯರನ್ನು ಪರೀಕ್ಷೆಸುವಲ್ಲಿ ಸಹಕರಿಸುವುದು. ಹೆರಿಗೆಗೆ ಹಾಜರಾಗುವ ಒಳ ರೋಗಿಗಳ ಚಿಕಿತ್ಸೆ, ಪ್ರಸೂತಿ ಕಾರ್ಯ ನಿರ್ವಹಿಸುವುದು, ಗಭಿಣೆಯರ ಲಸಿಕೆ ಹಾಕುವ ಕಾರ್ಯಕ್ರಮ, ಶಸ್ತೀ ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುವುದು ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಸ್ವಜ್ಞತೆಯ ಮೇಲ್ವಿಚಾರಣೆ, ನಾಯಿ ಕಡಿತಕ್ಕ ಚುಚ್ಚು ಮದ್ದ ಮಾಡುವ ಕಾರ್ಯ ಉಗ್ರಾಣ ನಿರ್ವಹಣೆಯಲ್ಲಿ ವೈದ್ಯರಿಗೆ ಸಹಾಯ ಮಾಡುವುದು ಆಸ್ಪತ್ರೆಯ ಎಲ್ಲಾ ದಾಖಿಲಾತಿಗಳನ್ನು ನಿರ್ವಹಿಸುವುದು. ಆಸ್ಪತ್ರೆಯ ಕೆಲಸ ಕಾರ್ಯಗಳ ಬಗ್ಗೆ ಕಾಲಕಾಲಕ್ಕೆ ದ್ಯುನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ, ಹಾಗೂ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯ ನಿರ್ವಹಿಸುವುದು.   |
| 3.       | <u>ಕರಿಯ ಮಹಿಳಾ ಆರೋಗ್ಯ ಸಹಾಯಕಿಯರು</u><br>ಜಯಶ್ರೀ<br>ನಾಗಮಣಿ | ಕರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹೆರಿಗೆ ಆಸ್ಪತ್ರೆಗಳಲ್ಲಿ ಸಹಾಯಕ ಶಸ್ತೀ ಚಿಕಿತ್ಸಕರೊಂದಿಗೆ ಹೊರರೋಗಿಗಳ ತಪಾಸಣೆ, ಲಸಿಕಾ ಕಾರ್ಯಕ್ರಮ, ಗಭಿಣೆ ಸ್ತೀಯರನ್ನು ಪರೀಕ್ಷೆಸುವ ಹಾಗೂ ಪ್ರಸೂತಿ ವೇಳೆಯಲ್ಲಿ ಸಹಕರಿಸುವುದು ಮತ್ತು ಸಹಾಯಕ ಶಸ್ತೀ ಚಿಕಿತ್ಸಕರು ಇಲ್ಲದಿರುವಾಗ ಆಸ್ಪತ್ರೆಯ ಮೇಲುಸ್ತ್ರೋವಾರಿ ನೋಡಿಕೊಳ್ಳುವುದು, ಸಂತಾನ ಹರಣ ಶಸ್ತೀ ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುವುದು ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಸ್ವಜ್ಞತೆಯ ಮೇಲ್ವಿಚಾರಣೆ, ಸಾಮಾನ್ಯ ಹೆರಿಗೆಗಳನ್ನು ನಡೆಸುವುದು, ಗಂಡಾಂತರ ಹೆರಿಗೆಗಳನ್ನು ಮುಂಚಿತವಾಗಿಯೇ ವೈದ್ಯರ ಸಲಹೆಯ ಮೇರೆಗೆ ರೆಫರ್ರ್ ಮಾಡುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಕಾರ್ಯನಿರ್ವಹಿಸುವುದು. ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ. ಆಸ್ಪತ್ರೆಯ ತ್ಯಾಜ್ಯ ವಸ್ತುಗಳ ವಿಂಗಡನೆ ಹಾಗೂ ವಿಲೇವಾರಿ. ಕಾಲಕಾಲಕ್ಕೆ ಮೇಲಾಧಿಕಾರಿಗಳು ನಿಗದಿ ಪಡಿಸಿದ ನಮೂನೆಗಳಲ್ಲಿ ವರದಿ ಸಲ್ಲಿಸುವುದು. ಉಗ್ರಾಣದ ದಾಸ್ತಾನು ನಿರ್ವಹಣೆ ಮತ್ತು ವರದಿ ಸಲ್ಲಿಸುವಿಕೆ.  |
| 4        | <u>ಪ್ರಯೋಗಶಾಲಾ ತಚ್ಚರ್ಮ</u><br>ವಸುಧಾ                     | ಪ್ರಯೋಗಶಾಲೆಯಲ್ಲಿ ಕಾರ್ಯನಿರ್ವಹಿಸುವುದು. ವೈದ್ಯರು ತಿಳಿಸುವ ರಕ್ತ ಹಾಗೂ ಮೂತ್ರ ಪರೀಕ್ಷೆ, ಕಪ್ಪ ಪರೀಕ್ಷೆ, ಹಾಗೂ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯ ನಿರ್ವಹಿಸುವುದು.  |
| 5        | <u>ನಾಲ್ಕನೇ ದಜ್ಜೆ ನೌಕರರು</u><br>ಜವಾನ/ಆಯಾ/ಪಿ.ಕೆ          |  |
|          | ಬೃಹಮ್ಮ<br>ತಿಮ್ಮಮ್ಮ<br>ಗೌರಮ್ಮ<br>ರಾಜಲಪ್ಪೆ               | ಪಾಲಿಕೆಯ ವ್ಯಾಪ್ತಿಯಲ್ಲಿರುವ ಪಾಲಿಕೆ ಕಬೀರಿಗಳಿಗೆ ಟಪಾಲು ರವಾನಿಸುವ ಕೆಲಸ ಕಾರ್ಯ ಹಾಗೂ ಕಬೀರಿ ಸಿಬ್ಬಂಧಿಗಳು ಹೇಳುವ ಕೆಲಸ ಕಾರ್ಯಗಳು, ವಾರ್ಡ್‌ಗಳು ಹಾಗೂ ಶಸ್ತೀಚಿಕಿತ್ಸಾ ಹೊತಡಿಗಳಲ್ಲಿ ವೈದ್ಯರ ಆದೇಶದಂತೆ ಕಾರ್ಯನಿರ್ವಹಿಸುವುದು. ಹಾಗೂ ಮೇಲಾಧಿಕಾರಿಗಳು ಸೂಚಿಸುವಂತೆ ಕಾರ್ಯ ನಿರ್ವಹಿಸುವುದು.  |

### 3. ಮೇಲ್ಮೊಳ್ಳಿಕಾರಕೆ ಮತ್ತು ಅಸ್ಟ್ರೋಟಿಗೆ ಒಳಗೊಂಡಂತೆ ತೀವ್ರಾನ ಕ್ಷೇಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು:-

ಅಸ್ಟ್ರೋಟಿಗೆ ಬರುವ ರೋಗಿಗಳಿಗೆ ಬಿಕಿಂಗ್ ನೀಡುವುದು, ದಾಖಲೆಗಳನ್ನು ನಿರ್ವಹಿಸುವುದು ಅವಶ್ಯಕವಿದ್ದಲ್ಲಿ ಮೇಲಾಧಿಕಾರಿಗಳ ಸಲಹೆ ಪಡೆಯುವುದು. ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಇರುವ ಕ್ರಮಗಳು. ಕಾಲಕಾಲಕ್ಕೆ ದ್ಯುನಂದಿನ / ವಾರದ / ಮಾಸಿಕ / ವಾರ್ಷಿಕ ವರದಿ ಸಲ್ಲಿಸುವಿಕೆ.

### 4. ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-

ಕೆ.ಸಿ.ಎಸ್.ಆರ್, ಕೆ.ಎಂ.ಸಿ ಕಾರ್ಯೆ, ಕನಾರ್ಚಿಕ ಮೆಡಿಕಲ್ ರೂಲ್ಸ್ ಹಾಗೂ ಮೇಲಾಧಿಕಾರಿಗಳು ಕಾಲಕಾಲಕ್ಕೆ ನೀಡುವ ಸುತ್ತೂಲೇ, ಸೂಚನೆಗಳು ಹಾಗೂ ಆದೇಶಗಳು, ಮುಖ್ಯವಾಗಿ ಮಾನವೀನತೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ.

### 5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೋಖಗಳು ಬಳಸುವ ನಿಯಮಗಳು, ವಿನಿಮಯಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳನ್ನು :-

ಕನಾರ್ಚಿಕ ಮುನಿಸಿಪಲ್ ಕಾರ್ಪೋರೇಷನ್ ಕಾರ್ಯೆ 1976, ಕೆ.ಸಿ.ಎಸ್.ಆರ್, ಸಿ.ಸಿ.ಎ. ನಿಯಮಾವಳಿಗಳು ಹಾಗು ಪಾಲಿಕೆಯ ಕಾಲಕಾಲಕ್ಕೆ ನಿರ್ದಿಷ್ಟಿಸಿರುವ ಮಾನದಂಡಗಳು ಹಾಗೂ ಮಾನ್ಯ ಆಯುಕ್ತರು ಕಾಲಕಾಲಕ್ಕೆ ನೀಡುವ ಸೂಚನೆಗಳು ಹಾಗೂ ಆಸ್ಟ್ರೋಟಿಯ ಸಂದರ್ಭಕ ಸಮಿತಿಯ ತೀವ್ರಾನಗಳು, ವ್ಯಾದ್ಯರ ಮಾಸಿಕ ಹಾಗೂ ಇತರ ಸಭೆಯಲ್ಲಿನ ಅದ ತೀವ್ರಾನಗಳು.

### 6. ಇಲಾಖೆ ಹೊಂದಿರುವ ದಾಖಲೆಗಳ ಪಟ್ಟಿ:-

- |   |                                |
|---|--------------------------------|
| 1. ಸ್ಟ್ರೋಕ್ ಮಸ್ತಕ                                 | 14. ಸೇವಾಶುಲ್ಕ ಮಸ್ತಕ            |
| 2. ಹಾಜರಾತಿ ಮಸ್ತಕ                                  | 15. ತೃಷ್ಣ ವಸ್ತು ವಿಲೇವಾರಿ ಮಸ್ತಕ |
| 3. ಬಟವಾಡೆ ವಹಿ                                     | 16. ಒಳರೋಗಳ ದಾಖಲಾತಿ ಮಸ್ತಕ       |
| 4. ನಗದು ಮಸ್ತಕ                                     | 17. ಹೆರಿಗೆ ವಿವರಗಳ ಮಸ್ತಕ        |
| 5. ಹೊರರೋಗಳ ಮಸ್ತಕ                                  | 18. ಸೇವಾ ಮಸ್ತಕಗಳು              |
| 6. ಗಭಿಣಿ ತಪಾಸಣಾ ಮಸ್ತಕ                             | 19. ಡಿ.ಸಿ. ಬಿಲ್ ಮಸ್ತಕ          |
| 7. ಲಸಿಕಾ ವಿವರಗಳ ಮಸ್ತಕ                             | 20. ಎ.ಸಿ. ಬಿಲ್ ಮಸ್ತಕ           |
| 8. ಇಂಡೆಂಟ್ ಮಸ್ತಕ                                  | 21. ಬಾಣಂತಿ ತಪಾಸಣೆ ಮಸ್ತಕ        |
| 9. ಇನ್‌ಪೆಕ್ಷನ್ ಮಸ್ತಕ                              | 22. ಅಂಬ್ಯಲೆನ್ಸ್ ಸರ್ವಿಸ್ ಮಸ್ತಕ  |
| 10. ಚಲನವಲನ ಮಸ್ತಕ                                  | 23. ಡಿಸೋಚಾರ್ಜೆನ್ ಮಸ್ತಕ         |
| 11. ನಾಯಿ ಕಚ್ಚಿದ್ದಕ್ಕೆ ನೀಡಿದ ಬಿಕಿಂಗ್ ದಾಖಲಾತಿ ಮಸ್ತಕ | 24. ಶಸ್ತ್ರಬಿಕಿಂಗ್ ವಿವರಗಳ ಮಸ್ತಕ |
| 12. ಟಪಾಲು ಮಸ್ತಕ                                   | 25. ಅನುಪಯುಕ್ತ ವಸ್ತುಗಳ ಮಸ್ತಕ    |
| 13. ಆರೋಗ್ಯ ಶಿಕ್ಷಣ ಮಸ್ತಕ                           |                                |

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಂತೆ ಸಾರ್ವಜನಿಕರೊಡನೆ ಸಮಾಲೋಚನೆ

ಅಥವಾ ಅದರ ಪ್ರಾತಿನಿಷ್ಠೆಯಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು : -

ಆಸ್ತ್ರೇ ಸಲಹಾ/ದೂರುಪೇಟ್‌ಗೆಯನ್ನು ಇರಿಸಲಾಗಿದೆ. ಹಾಗೂ ಅದರ ಮೇಲೆ ವ್ಯೇದ್ಯಾಧಿಕಾರಿಗಳ ಹಾಗೂ ಅಧೀಕ್ಷಕರ ದೂರವಾಣಿ ಸಂಖ್ಯೆಗಳನ್ನು ನಮೂದಿಸಿದೆ. ಆಗಿಂದಾಗ್ಗೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸ್ಥಳೀಯ ಮುಖಿಯರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಪಾಲಿಕಾ ಸದ್ಯಸರು, ವಾರ್ಡ್ ಕೆಮಿಟಿ ಮೇಂಬರ್ ಮತ್ತು ಸಂದರ್ಶಕ ಸಮಿತಿ ಮಂಡಳಿ ಇವರುಗಳ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಹಾಗೂ ಅವಶ್ಯವಿದ್ದಲ್ಲಿ ಆಗಿಂದಾಗ್ಗೆ ಸಂದರ್ಶಕ ಸಮಿತಿಯ ಸಭೆ ನಡೆಸಲಾಗುತ್ತದೆ ಅದರಲ್ಲಿ ಸಂಬಂಧ ಪಟ್ಟಾಗಿ ಅಧೀಕ್ಷಕರು ಹಾಗೂ ಎಲ್ಲಾ ವ್ಯೇದ್ಯರು ಹಾಜರಾಗಿ, ಆ ಸಭೆಯ ಸೂಚನೆ, ಸಲಹೆ ಹಾಗೂ ತಿಮಾನನಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳೂ ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯೇದ್ಯಗಳನ್ನೂ ಗೊಂದ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆ : -

ಆಸ್ತ್ರೇ ಸಂದರ್ಶಕ ಸಮಿತಿ, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ, ಸಭೆಯ ನಡವಳಿಕೆಗಳು ಆಯಾ ಕಳ್ಳೇರಿಗಳಲ್ಲಿ ಲಭ್ಯವಿರುತ್ತವೆ.

9. ಆರೋಗ್ಯಾಧಿಕಾರಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ನಿರ್ದೇಶಿಕೆ

| ಕ್ರ. ಸಂ. | ಹೆಸರು ಮತ್ತು ಘಾಡೆ   | ಕಳ್ಳೇರಿ ವಿಳಾಸ   | ದೂರವಾಣಿ ಸಂಖ್ಯೆ |
|----------|--|---|----------------|
| 1.       | ಸಹಾಯಕ ಶಸ್ತ್ರ ಚಿಕಿತ್ಸಕರು<br>ಡಾ// ಗಿರಿಜಾ   |   |                |
| 2        | ಶುಶ್ರೋಷಕಿಯರು<br>ಪ್ರೇಮಲತ  |   |                |
| 3        | ಕರಿಯ ಮಹಿಳಾ ಆರೋಗ್ಯ ಸಹಾಯಕಿಯರು<br>ಜಯಶ್ರೀ<br>ನಾಗಮಣಿ                                      | ಗವಿಮರಂ ಗುಟ್ಟಹಳ್ಳಿ ಹೆರಿಗೆ ಆಸ್ತ್ರೇ<br>ಬೃಹತ್ ಬೆಂಗಳೂರು ಮಹಾನಗರ |                |
| 4        | ಪ್ರಯೋಗಶಾಲಾ ತಜ್ಜರು<br>ವಸುಧಾ   | ಪಾಲಿಕೆ<br>ಬೆಂಗಳೂರು  | 26611231       |
| 5        | ನಾಲ್ಕನೇ ದಚ್ಚೆ ನೌಕರರು<br>ಜವಾನ/ಅರ್ಯಾ/ಹಿ.ಕೆ<br>ಬೈರಮ್ಮ<br>ತಿಮ್ಮಮ್ಮ<br>ಗೌರಮ್ಮ<br>ರಾಜಲಪ್ಪೆ |   |                |

**10.** ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಡೆಯುತ್ತಿರುವ ಮಾಸಿಕ ವೇತನದ ವಿವರಗಳು.

| ಕ್ರಮ ಸಂಖ್ಯೆ | ಹೆಸರು ಮತ್ತು ಹುದ್ದೆ                    | ವೇತನ ಶೈಲಿ   | ಮೊಲ ವೇತನ |
|-------------|---------------------------------------|-------------|----------|
| 1           | ಸಹಾಯಕ ಶಸ್ತೀ ಚಿಕಿತ್ಸಕರು<br>ಡಾ// ಗಿರಿಚಾ | 14050–25050 | 15600=00 |
| 2           | ನಾಗಮಣ<br>ಕಿ.ಮ.ಆ.ಸ                     | 6250–12000  | 8000=00  |
| 3           | ಜಯಶ್ರೀ<br>ಕಿ.ಮ.ಆ.ಸ                    | 6250–12000  | 8000=00  |
| 4           | ಶಾಮಲಮ್ಮೆ<br>ಕಿ.ಮ.ಆ.ಸ                  | 7275–13350  | 12300=00 |
| 5           | ಸಿದ್ದಮ್ಮೆ<br>ಆಯಾ                      | 5200–8200   | 7275=00  |
| 6           | ವೆಂಕಟಮ್ಮೆ<br>ಆಯಾ                      | 5200–8200   | 9000=00  |
| 7           | ಶಾರದಮ್ಮೆ<br>ಆಯಾ                       | 5200–8200   | 9000=00  |
| 8           | ಶಿವಲಿಂಗಮ್ಮೆ<br>ಆಯಾ                    | 5200–8200   | 9000=00  |
| 9           | ಬೀರಾ<br>ಜವಾನ                          | 5200–8200   | 9000=00  |
| 10          | ಮಂಬಳ<br>ಜವಾನ                          | 4800–7275   | 6000=00  |
| 11          | ಗಂಗಯ್ಯ<br>ಪಿ.ಕೆ                       | 5200–8200   | 6375=00  |
| 12          | ಮಾರಕ್ಕು<br>ಪಿ.ಕೆ                      | 5200–8200   | 7450=00  |
| 13          | ಸಿದ್ದಮಣ<br>ಪಿ.ಕೆ.                     | 5200–8200   | 7550=00  |

**XI.** 2008–09 ನೇ ಯಾವ ಆಯವ್ಯಯದಲ್ಲಿ ಲೆಕ್ಕೆ ಶೀರ್ಷಿಕೆಯಡಿಯಲ್ಲಿ ನಿಗದಿಪಡಿಕಲಾದ ಅನುದಾನದ ಕ್ರಮಗಳು :-

14– ಆರೋಗ್ಯ ವೈದ್ಯಕೀಯ, ಆಡಳಿತ ವೆಚ್ಚಗಳು ಸಿಬ್ಬಂದಿ ವೇತನ.

**XII.** ಹಂಚಿಕೆ ಮಾಡಲಾದ ಮೊಬಿಲಗನ್‌ಎಲ್‌ಗೋಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನಗಳನ್ನು ಮತ್ತು  
ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :-

ಯಾವುದು ಇಲ್ಲ.

**XIII.** ಅದು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಿ ಪತ್ರಗಳನ್ನು ಪಡೆಯುವವರ ವಿವರಗಳು:-  
ಬಡತನದ ರೇಖೆಗಿಂತ ಕೆಳಗಿರುವವರು, ಸಂದರ್ಶಕ ಸಮಿತಿಯಿಂದ ಸೂಚಿಸಲಬ್ಬಿ ವೈಕಿಗಳು, ಹಾಗೂ  
ಮೇಲಾಧಿಕಾರಿಗಳ ಅನುಮತಿಯೊಂದಿಗೆ ಬಡ ವೈಕಿಗಳಿಗೆ ಆಸ್ತ್ರೇಯ ಶುಲ್ಕವನ್ನು ಮನ್ಯಾ ಮಾಡಲಾಗುತ್ತದೆ.

**XIV.** ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್‌ನಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ  
ವಿವರಗಳು :-

ಯಾವುದು ಇಲ್ಲ.

**XV.** ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :—  
ಯಾವುದು ಇಲ್ಲ.

**XVI.** ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು

|                          |                             |   |
|--------------------------|-----------------------------|---|
| ಸಾರ್ವಜನಿಕ ಮಾಹಿತಿ ಅಧಿಕಾರಿ | ಮೊದಲನೇ ಮೇಲ್ಯನ್ವಿ ಪ್ರಾಧಿಕಾರಿ | ಎರಡನೇ ಮೇಲ್ಯನ್ವಿ ಪ್ರಾಧಿಕಾರಿ                          |
| ಮುಖ್ಯ ಆರೋಗ್ಯಾಧಿಕಾರಿ      | ಉಪ ಆಯುಕ್ತರು (ಆರೋಗ್ಯ)        | ಆಯುಕ್ತರು ಕನಾಣಟಕ ಮಾಹಿತಿ ಆಯೋಗ ಬಹುಮಹಡಿ ಕಟ್ಟಡ ಬೆಂಗಳೂರು. |

**XVII.** ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೂ ಪರಿಶ್ವರಿಸತಕ್ಕದ್ದು.

ಸದರಿ ಆಸ್ತಿತ್ವದಲ್ಲಿ ಸಂಬಂಧಿಸಿದಂತೆ ಸಾಮಾನ್ಯ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

<http://bbmp.gov.in>

ಡಾ// ಗಿರಿಜಾ  
ಗವಿಮರಂ ಗುಟ್ಟಹಳ್ಳಿ ಹೆರಿಗೆ ಆಸ್ತಿತ್ವ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಬೆಂಗಳೂರು.